



ಕರ್ನಾಟಕ ಸರ್ಕಾರ

ರಾಷ್ಟ್ರೀಯ ಸೇವಾ ಯೋಜನಾ ಕೋಶ

ನಿರ್ದೇಶಕರ ಕಛೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-12.

ಸಂಖ್ಯೆ: ಪಪೂಶಿಇ/13/ಅಂ.ಯೋ/2018-19

ದಿನಾಂಕ: 03.05.2018


ನಿರ್ದೇಶಕರ ಕಛೇರಿ,
ಪದವಿ ಪೂರ್ವ ಶಿಕ್ಷಣ ಇಲಾಖೆ
18ನೇ ಅಡ್ಡರಸ್ತೆ, ಮಲ್ಲೇಶ್ವರಂ,
ಬೆಂಗಳೂರು-12.

ಮಾನ್ಯರೇ,

ವಿಷಯ: ಅಂತರಾಷ್ಟ್ರೀಯ ದಿನ ಯೋಗ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ.
ಉಲ್ಲೇಖ : F.No.P24-1 NSS/DIR/2017/2016 ದಿನಾಂಕ : 26-04-2018

ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ದಿನಾಂಕ ರಿಂದ 21-06-2018 ರಂದು ಅಂತರಾಷ್ಟ್ರೀಯ ದಿನ ಯೋಗ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಸುತ್ತೋಲೆಯಂತೆ ತಮ್ಮ ಕಾಲೇಜಿನಲ್ಲಿ ಎನ್.ಎಸ್.ಎಸ್ ವತಿಯಿಂದ ಆಯೋಜಿಸಿ ಸಂಕ್ಷಿಪ್ತ ವರದಿಯನ್ನು ಕಳುಹಿಸಿ ಕೊಡಲು ಸೂಚಿಸಿದೆ. ಕೇಂದ್ರ ಸರ್ಕಾರದ ಮಾಹಿತಿಯೊಂದಿಗೆ ಪತ್ರವನ್ನು ಲಗತ್ತಿಸಿದೆ.

ತಮ್ಮ ವಿಶ್ವಾಸಿ,


ಸಂಯೋಜನಾಧಿಕಾರಿಗಳು
ರಾಷ್ಟ್ರೀಯ ಸೇವಾ ಯೋಜನೆ
ಪ.ಪೂ.ಶಿ.ಇಲಾಖೆ, ಮಲ್ಲೇಶ್ವರಂ, ಬೆಂಗಳೂರು.

F.No.P. 24-1/NSS/DIR/2016
Government of India
Ministry of Youth Affairs and Sports
Directorate of NSS
12/11, Jam Nagar House, New Delhi-110011

Date: 26th April, 2018

The Regional Directors
All Regional Directorates of NSS

Sub: Observation of International Day of Yoga on 21st June, 2018-reg.


Sir/Madam,

As you are aware that 21st June is observed as International Day of Yoga every year. This year also NSS has to observe 21st June, 2018 as International Day of Yoga. In this regard please find enclosed the Action Plan for observance of International Day of Yoga on 21st June, 2018 for necessary action at your end please

You are also requested to prepare a plan of action so as to cover all the Units and Universities on International Yoga Day, 2018 Programme. A Brief Report (on the prescribed Format enclosed) mentioning No. of Volunteers, No. of Units and No. of Universities involved in International Yoga Day, 2018 along with captioned action Photographs(JPEG), Short Videos (if possible), Paper Clippings etc. may be sent to this office after completion of the programme for onward submission to the Ministry.

Encl: As Above

Yours faithfully



(Sunil Kumar Basumatary)

Assistant Programme Adviser

Copy to:-

1. Smt. G.S.Chitra. Under Secretary (NSS section). Government of India, Department of Youth Affairs, Shastri Bhawan, New Delhi.

**ACTION PLAN OF CELEBRATION OF INTERNATIONAL DAY OF
YOGA ON JUNE 21ST 2018 BY THE NSS ORGANISATION**

Unlike Last year 21st June 2017 was celebrated as International Day of Yoga by the various NSS Units in the country in a big way. This year also, NSS organization plans to celebrate the International Day of Yoga on 21st June, 2018 in the befitting manner. Following instruction are to be followed by all the Regional Directorate of NSS.

The following activities/programmes will be conducted by various NSS units in the country to celebrate the **International Day of Yoga on 21st June, 2018:**

- A workshop on Yoga will be conducted in all the Universities having NSS, which will be followed by demonstration and performance of series of Yog-Asanas.
- All the NSS Units will perform the Yog-Asanas in their campuses to mark the occasion.
- All the Special Camping programmes will have a component of performance of Yog-Asanas.
- The day will start with the performance of Yog-Asanas in all the National Level programmes, like Pre- Republic Day Parade Camps, Republic Day Parade Camp, National Youth Festival, National Integration Camp etc. being conducted by the NSS units all over the country.
- Rallies will be organised in all the capitals by the NSS volunteers to make the people aware about the benefits of Yog-Asanas and to motivate for living a healthy life.

NATIONAL SERVICE SCHEME
International Day of Yoga, 21st June-2018

Sl. No.	Name of the Regional Directorate	Name of State	Total No. of Universities/+2 Council Participated	Total No. of Colleges/Schools Participated	Total No. of Units	Total No. of NSS Volunteers Participated	Total No. of Local Youth/others Participated	Total Number of Participation
1								
2								
3								
4								
5								
6								
7								
Total								